

## Anti Land-Grabbing Action Committee

### ಭೂಕಬಳಿಕೆ ವಿರೋಧಿ ಹೋರಾಟ ಸಮಿತಿ

No. 759, 5th Main, 8th Cross, R.T.Nagar, II Block, Bangalore 560032  
Website : <http://savekarnataka.in>

Ph: [094481 20305](tel:09448120305)  
mail: [karnatakasave@gmail.com](mailto:karnatakasave@gmail.com)

ದಿನಾಂಕ: 26.07.2016

ಗೆ,  
ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು,  
ಗೌರವಾನ್ವಿತ ಮುಖ್ಯಮಂತ್ರಿಗಳು,  
ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಭೂಕಬಳಿಕೆ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಿರುವ ವಿಶೇಷ ನ್ಯಾಯಾಲಯ  
ಕಾರ್ಯಾರಂಭ ಮಾಡುವ ಬಗ್ಗೆ

ತಮಗೆ ತಿಳಿದಿರುವಂತೆ ನಮ್ಮ ಸಮಿತಿಯು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2014ರಲ್ಲಿ 39 ದಿನಗಳ ಕಾಲ ನಿರಂತರ ಧರಣಿ ನಡೆಸಿದ ಹಿನ್ನೆಲೆಯಲ್ಲಿ ಸರ್ಕಾರ ಭೂಕಬಳಿಕೆ ನಿಷೇಧ ವಿಧೇಯಕಕ್ಕೆ ಗೌರವಾನ್ವಿತ ರಾಷ್ಟ್ರಪತಿಗಳ ಅಂಕಿತ ಪಡೆದು ಕಾಯ್ದೆ ಜಾರಿಗೆ ಬಂದಿದೆ. ಆದರೆ ಕಾಯ್ದೆಯ ಪ್ರಕಾರ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಪುನಃ ಹೋರಾಟ ಮಾಡಬೇಕಾಯಿತು. ಕೂಡಲೇ ಎರಡು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಅಕ್ಟೋಬರ್ 2014ರಲ್ಲಿ ಹೇಳಿದ್ದ ಸರ್ಕಾರ, ದಿನಾಂಕ 10.08.2015 ರಂದು ಕೇವಲ ಒಂದು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲು ಅಧಿಸೂಚನೆ ಹೊರಡಿಸಿತು. ನಂತರ 7 ತಿಂಗಳುಗಳು ಕಳೆದ ಮೇಲೆ ದಿನಾಂಕ 22.03.2016 ರಂದು ವಿಶೇಷ ನ್ಯಾಯಾಲಯಕ್ಕೆ ಅಧ್ಯಕ್ಷರು ಮತ್ತು ಸದಸ್ಯರುಗಳ ನೇಮಕ ಮಾಡಿ ಆದೇಶ ಹೊರಡಿಸಿತು. ನೇಮಕಾತಿಯಾಗಿ 4 ತಿಂಗಳುಗಳು ಕಳೆದಿದ್ದರೂ ನ್ಯಾಯಾಲಯ ಇನ್ನೂ ಕೂಡ ಕಾರ್ಯಾರಂಭ ಮಾಡಿಲ್ಲವೆಂಬುದು ಆತಂಕದ ಸಂಗತಿಯಾಗಿದೆ. ವಿಚಾರಣೆಗಳು ಆರಂಭವಾಗುವುದು ವಿಳಂಬವಾಗುತ್ತಿರುವುದರಿಂದ ಭೂಗಳ್ಳರು ಮತ್ತು ಅವರಿಗೆ ಸಹಕರಿಸಿದ ಅಧಿಕಾರಿಗಳು ನಿರಾತಂಕವಾಗಿದ್ದಾರೆ.


ಪ್ರತಿ ಹಂತದಲ್ಲೂ ಹೋರಾಟ ಮಾಡಿದನಂತರವಷ್ಟೇ ಸರ್ಕಾರದಿಂದ ಕ್ರಮಗಳಾಗುತ್ತಿರುವುದು ವಿಷಾದನೀಯ. ಆದ್ದರಿಂದ ವಿಷಯವನ್ನು ತಮ್ಮ ಗಮನಕ್ಕೆ ತಂದ ನಂತರವೂ ವಿಶೇಷ ನ್ಯಾಯಾಲಯವು ಶೀಘ್ರದಲ್ಲೇ ಕಾರ್ಯಾರಂಭ ಮಾಡದಿದ್ದರೆ, ಸರ್ಕಾರ ನಿಸ್ಸಂದೇಹವಾಗಿ

ಸಂಪೂರ್ಣವಾಗಿ ಪ್ರಭಾವಿ ಭೂಗಳ್ಳರನ್ನು ರಕ್ಷಿಸುತ್ತಿದೆ ಎಂಬ ಕೆಟ್ಟ ಸಂದೇಶ ನೀಡಿದಂತಾಗುತ್ತದೆ.  
ಇದ್ಯಾವುದಕ್ಕೂ ಅವಕಾಶ ಕೊಡದ ರೀತಿಯಲ್ಲಿ ತಾವು ನಡೆದುಕೊಳ್ಳುತ್ತೀರೆಂದು ನಂಬಿದ್ದೇವೆ.

ಆದ್ದರಿಂದ ತಾವು ಮಧ್ಯಪ್ರವೇಶಿಸಿ ವಿಶೇಷ ನ್ಯಾಯಾಲಯ ಕಾರ್ಯಾರಂಭ ಮಾಡಲು ಏನು  
ತೊಡಕಾಗಿದೆ ಎಂಬುದನ್ನು ಪರಿಶೀಲಿಸಿ, ಅದನ್ನು ಬಗೆಹರಿಸಿ, ಸಂಬಂಧಪಟ್ಟ ಇಲಾಖೆಗಳಿಗೆ  
ಸೂಕ್ತ ನಿರ್ದೇಶನ ನೀಡಿ, ಸರ್ಕಾರಿ ಭೂಮಿಯನ್ನು ರಕ್ಷಿಸುವಲ್ಲಿ ಈಗಲಾದರೂ ದೃಢವಾದ  
ಬದ್ಧತೆ ತೋರುತ್ತೀರೆಂದು ನಂಬಿದ್ದೇವೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,



(ಎ. ಟಿ. ರಾಮಸ್ವಾಮಿ)  
ಸಂಚಾಲಕರು

ಯಥಾ ನಕಲನ್ನು:

1. ಶ್ರೀ ಕಾಗೋಡು ತಿಮ್ಮಪ್ಪ ನವರು , ಸನ್ಮಾನ್ಯ ಕಂದಾಯ ಮಂತ್ರಿಗಳು, ವಿಧಾನ ಸೌಧ ,  
ಬೆಂಗಳೂರು - ಭೂಕಬಳಿಕೆ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಿರುವ ವಿಶೇಷ  
ನ್ಯಾಯಾಲಯವು ಕಾರ್ಯಾರಂಭ ಮಾಡಲು ಏನು ತೊಡಕಾಗಿದೆ ಎಂಬುದನ್ನು  
ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ವಿವರಿಸಿ, ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ  
ಕೈಗೊಳ್ಳಬೇಕೆಂಬ ಮನವಿಯೊಂದಿಗೆ.